

ಅಧ್ಯಾಯ – I

ಪೀಠಿಕೆ

1.1 ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ (ಐಪಿಡಿಎಸ್)

ಭಾರತ ಸರ್ಕಾರದ (ಜಿಒಐ) ಇಂಧನ ಮಂತ್ರಾಲಯವು (ಎಂಒಪಿ) ಸೌರ ಪ್ಯಾನೆಲ್‌ಗಳಿಗೆ ಅನುವು ಮಾಡುವುದು, ವಿತರಣಾ ಟ್ರಾನ್ಸ್‌ಫಾರ್ಮರುಗಳಿಗೆ/ಫೀಡರುಗಳಿಗೆ/ನಗರ ಪ್ರದೇಶಗಳಲ್ಲಿನ ಗ್ರಾಹಕರುಗಳಿಗೆ ಮೀಟರು ಅಳವಡಿಸುವಿಕೆ, ಇವುಗಳನ್ನು ಒಳಗೊಂಡಂತೆ ನಗರ ಪ್ರದೇಶಗಳಲ್ಲಿ ಉಪ-ಪ್ರಸರಣ ಮತ್ತು ವಿತರಣಾ ಜಾಲವನ್ನು ಬಲಪಡಿಸುವುದು ಹಾಗೂ ಈ ಹಿಂದಿನ ಪುನರ್-ರಚಿಸಲ್ಪಟ್ಟಿರುವ ತ್ವರಿತ ವಿದ್ಯುತ್ ಅಭಿವೃದ್ಧಿ ಮತ್ತು ಸುಧಾರಣೆಗಳ ಕಾರ್ಯಕ್ರಮದ (ಆರ್‌ಎಪಿಡಿಆರ್‌ಪಿ) ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವ ಗುರಿಗಳನ್ನು ತಲುಪುವ ಸಲುವಾಗಿ ಈ ಯೋಜನೆಗೆ ಅನುಮೋದಿತಗೊಂಡಿದ್ದಂತಹ ಹಣಕಾಸನ್ನು ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಗೆ (ಐಪಿಡಿಎಸ್) ವರ್ಗಾಯಿಸುವ ಮೂಲಕ ವಿತರಣಾ ವಲಯದ ಮಾಹಿತಿ ತಂತ್ರಜ್ಞಾನ ಅನುಕೂಲತೆಯನ್ನು ಕಲ್ಪಿಸುವುದು ಹಾಗೂ ವಿತರಣಾ ಜಾಲವನ್ನು ಬಲಪಡಿಸುವ ಸಲುವಾಗಿ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯನ್ನು (ಐಪಿಡಿಎಸ್) ಪ್ರಾರಂಭಿಸಿತು (ಡಿಸೆಂಬರ್ 2014).

ಕಾಮಗಾರಿಯ ವ್ಯಾಪ್ತಿಯು ಸಂಬಂಧಿತ 66ಕಿವ್ಯಾ/33ಕಿವ್ಯಾ/11ಕಿವ್ಯಾ ಮಾರ್ಗಗಳ ಜೊತೆಯಲ್ಲಿ ಹೊಸ ಉಪ-ಸ್ಟೇಷನ್‌ಗಳ ನಿರ್ಮಾಣ, ಪ್ರಸ್ತುತ ಇರುವಂತಹ ಉಪ-ಸ್ಟೇಷನ್‌ಗಳ ಸಂಖ್ಯೆಯನ್ನು ಹೆಚ್ಚಳಗೊಳಿಸುವಿಕೆ, ಪ್ರಸಕ್ತ ಇರುವಂತಹ ಮಾರ್ಗಗಳನ್ನು ಹಾಗೂ ಟ್ರಾನ್ಸ್‌ಫಾರ್ಮರುಗಳನ್ನು ಪುನರ್-ಅಭಿಮುಖಗೊಳಿಸುವುದು /ಪುನರ್-ಸರಿಹೊಂದಿಕೆ /ಹೆಚ್ಚಳಗೊಳಿಸುವಿಕೆ ಅಥವಾ ವೃದ್ಧಿಗೊಳಿಸುವಿಕೆಯನ್ನೂ ಒಳಗೊಂಡಂತೆ ಹೈ-ಟೆನ್ಷನ್ ವಿದ್ಯುತ್ ಮಾರ್ಗಗಳ ನಿರ್ಮಾಣ, ಅಧಿಕ ಪ್ರಮಾಣದಲ್ಲಿ ಕಳ್ಳತನಗಳು ಆಗುತ್ತಿರುವಂತಹ ಪ್ರದೇಶಗಳಿಗೆ ಏರಿಯಲ್ ಬಂಚ್ಡ್ ಕೇಬಲ್ಸ್ ಅಳವಡಿಕೆ ಹಾಗೂ ವಿತರಣಾ ಟ್ರಾನ್ಸ್‌ಫಾರ್ಮರುಗಳಿಗೆ ಮತ್ತು ಎಲ್ಲಾ ಮಾದರಿಯ ಗ್ರಾಹಕರುಗಳಿಗೆ ಸೂಕ್ತ ಸ್ಥಾಯಿ (ಸ್ಪಾಟಿಕ) ಮೀಟರುಗಳ ಅಳವಡಿಕೆ, ಇವುಗಳನ್ನು ವ್ಯಾಪಿಸಿದ್ದಿತು. ಮಾಹಿತಿ ತಂತ್ರಜ್ಞಾನ ಅನುಕೂಲತೆಯನ್ನು ಕಲ್ಪಿಸುವ ಭಾಗವು ಉದ್ದಿಮೆ ಸಂಪನ್ಮೂಲ ಯೋಜನೆಯ (ಇಆರ್‌ಪಿ) ಕಾರ್ಯಗತಗೊಳಿಸುವಿಕೆಯನ್ನು ಚಿಂತಿಸಿದ್ದಿತು ಹಾಗೂ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐಪಿಡಿಎಸ್) ಅಡಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಲಾಗಿರುವಂತಹ ಆರ್‌ಎಪಿಡಿಆರ್‌ಪಿ ಭಾಗ - ಎ ಪಟ್ಟಣಗಳ ಮಾಹಿತಿ ತಂತ್ರಜ್ಞಾನ ಸಂಪನ್ಮೂಲಗಳನ್ನು ಹೆಚ್ಚಳಗೊಳಿಸುವ ಸಲುವಾಗಿ ವೆಚ್ಚಗಳಿಗೆ ಅನುವು ಮಾಡಿದ್ದಿತು. ಯೋಜನೆಯು ಅದರ ಕಾರ್ಯಾಚರಣೆಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇಂಧನ ಹಣಕಾಸು ನಿಗಮವನ್ನು (ಪಿಎಫ್‌ಸಿ) ಸಂಪರ್ಕ-ಸೇತು (ನೋಡಲ್) ಸಂಸ್ಥೆಯನ್ನಾಗಿ ಯೋಜಿಸಿದ್ದಿತು. ರಾಜ್ಯದಲ್ಲಿನ ಎಲ್ಲಾ ಐದು ವಿಸಕಂಗಳು² ಯೋಜನೆಯನ್ನು ಕಾರ್ಯಗತಗೊಳಿಸಿರುವವು.

ಯೋಜನೆಯನ್ನು ಒಟ್ಟಾರೆ ಟರ್ನಿಕೇ ಆಧಾರದ ಮೇರೆಗೆ ಕಾರ್ಯಗತಗೊಳಿಸುವಿಕೆಯನ್ನು ಯೋಜನೆಯ ಮಾರ್ಗಸೂಚಿಗಳು ನಿರ್ದಿಷ್ಟಪಡಿಸಿದ್ದವು ಹಾಗೂ ಮೇಲ್ವಿಚಾರಣಾ ಸಮಿತಿಯ ಅನುಮೋದನೆಯೊಂದಿಗೆ ಅಸಾಧಾರಣ ಸಂದರ್ಭಗಳಲ್ಲಿ ಭಾಗಶಃ ಟರ್ನಿಕೇ/ ಇಲಾಖೆಯಿಂದ ಕಾರ್ಯಗತಗೊಳಿಸುವಿಕೆಗೆ ಅನುವು ಮಾಡಿದ್ದವು.

ಯೋಜನೆಯು ಕಾರ್ಯದರ್ಶಿಯವರು (ಇಂಧನ), ಭಾರತ ಸರ್ಕಾರ, ಇವರ ಅಧ್ಯಕ್ಷತೆಯಲ್ಲಿ ಇಂಧನ ಮಂತ್ರಾಲಯ, ಹಣಕಾಸು ಮಂತ್ರಾಲಯ, ನಗರಾಭಿವೃದ್ಧಿ ಮಂತ್ರಾಲಯ, ವಸತಿ ಮತ್ತು ನಗರ ಬಡತನ ನಿವಾರಣಾ ಮಂತ್ರಾಲಯ, ನವೀನ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ, ಕೇಂದ್ರ ವಿದ್ಯುತ್ ಪ್ರಾಧಿಕಾರ ಮತ್ತು ಯೋಜನಾ ಆಯೋಗದ ಪ್ರತಿನಿಧಿಗಳೊಂದಿಗೆ ಒಂದು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವುದನ್ನು ಚಿಂತಿಸಿದ್ದಿತು. ಈ ಸಮಿತಿಗೆ ಸಂಪರ್ಕ-ಸೇತು ಸಂಸ್ಥೆಯು ತಯಾರಿಸಿರುವ

¹ 2011ರ ಜನಗಣತಿಯ ಅನುಸಾರ 15,000ದಿಂದ 5,000 ಜನಸಂಖ್ಯೆ ಇರುವ ಪಟ್ಟಣಗಳು.

² ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕಾಂ) ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ), ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ).

ಕಾರ್ಯಾಚರಣೆಗಳ ಮಾರ್ಗಸೂಚಿಗಳಿಗೆ ಅನುಮೋದನೆ ನೀಡುವ ಹಾಗೂ ಯೋಜನೆಯ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ನೀಡಲಾಗಿದ್ದಿತು. ಯೋಜನೆಯ ಕಾರ್ಯಗತಗೊಳಿಸುವಿಕೆಗಾಗಿ ತ್ರಿಪಕ್ಷೀಯ ಒಡಂಬಡಿಕೆಗಳನ್ನು ಕರ್ನಾಟಕ ಸರ್ಕಾರ, ಪಿಎಫ್‌ಸಿ (ಭಾರತ ಸರ್ಕಾರದ ಪರವಾಗಿ) ಹಾಗೂ ವಿಸಕಂಗಳ ನಡುವೆ ಅಕ್ಟೋಬರ್ 2015 ಮತ್ತು ಫೆಬ್ರವರಿ 2016³ ನಡುವೆ ಮಾಡಿಕೊಳ್ಳಲಾಗಿದ್ದಿತು. ಯೋಜನೆಯನ್ನು 2019ರಲ್ಲಿ ಮುಕ್ತಾಯಗೊಳಿಸಲಾಯಿತು⁴.

1.2 ಯೋಜನೆಗೆ ಹಣಕಾಸನ್ನು ಒದಗಿಸುವಿಕೆ:

ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐಪಿಡಿಎಸ್) ಮಾರ್ಗಸೂಚಿಗಳು ಸವಿವರ ಯೋಜನಾ ವರದಿಯ (ಡಿಪಿಆರ್) ವೆಚ್ಚದ ಶೇಕಡ 60ರಷ್ಟನ್ನು ಭಾರತ ಸರ್ಕಾರದಿಂದ ಬಂಡವಾಳ ಅನುದಾನದ ಮೂಲಕ, ಶೇಕಡ 30ರಷ್ಟನ್ನು ಹಣಕಾಸು ಸಂಸ್ಥೆಗಳಿಂದ ಪಡೆಯಲಾಗುವ ಸಾಲಗಳಿಂದ ಹಾಗೂ ಉಳಿಕೆ ಶೇಕಡಾ 10ರಷ್ಟನ್ನು ಸ್ವಂತ ಹಣಕಾಸಿನಿಂದ ಒದಗಿಸುವಂತೆ ನಿರ್ದಿಷ್ಟಪಡಿಸಿದ್ದವು. ಯೋಜನೆಯನ್ನು ಸಮಯೋಚಿತವಾಗಿ ಪೂರ್ಣಗೊಳಿಸಿರುವುದು, ಯೋಜನೆಯ ಅಡಿಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತಹ ವಿದ್ಯುತ್‌ಪಡ್ಧದ (ಟ್ರಾನ್ಸ್ಮಿಷನ್) ಅನುಸಾರ ಒಟ್ಟಾರೆ ತಾಂತ್ರಿಕ ಮತ್ತು ವಾಣಿಜ್ಯ (ಎಟಿ ಅಂಡ್ ಸಿ) ನಷ್ಟಗಳಲ್ಲಿನ ಇಳಿಕೆ ಹಾಗೂ ಅಳವಡಿಸಲಾಗಿರುವ ಮೀಟರಿನ ಅನುಸಾರದ ವಿದ್ಯುತ್ ಬಳಕೆ ಆಧಾರದ ಮೇರೆಗೆ ರಾಜ್ಯ ಸರ್ಕಾರದಿಂದ ಅರ್ಹತೆಯಿರುವ ವರಮಾನ ಸಹಾಯಧನದ ರೂಪದಲ್ಲಿ ಮುಂಗಡ ಹಣಕಾಸಿನ ಬಿಡುಗಡೆ ಮುಂತಾದ ನಿರ್ದಿಷ್ಟ ಮೈಲಿಗಲ್ಲುಗಳ ಸಾಧನೆಯ ಆಧಾರದ ಮೇರೆಗೆ ಸಾಲದ ಮೊತ್ತದ ಶೇಕಡ 50ರಷ್ಟನ್ನು (ಅಂದರೆ ಸವಿವರ ಯೋಜನಾ ವರದಿಯ ವೆಚ್ಚದ ಶೇಕಡ 15ರಷ್ಟು) ಹೆಚ್ಚುವರಿ ಅನುದಾನವನ್ನು ಸಹ ಸ್ವೀಕರಿಸಬಹುದಾಗಿದ್ದಿತು. ಮುಂದುವರೆದು, ವಿಸಕಂಗಳು ಯೋಜನೆ ನಿರ್ವಹಣಾ ಸಂಸ್ಥೆಗೆ ಸಂಬಂಧಿತ ವೆಚ್ಚಗಳ ಕಡೆಗೆ ಅನುಮೋದಿತ ಯೋಜನಾ ವೆಚ್ಚದ ಶೇಕಡಾ 0.50ರವರೆವಿಗೂ ಅನುದಾನಕ್ಕೆ ಅರ್ಹತೆಯನ್ನು ಹೊಂದಿದ್ದವು.

ವಿಸಕಂವಾರು ಯೋಜನಾ ವೆಚ್ಚ ಸ್ವೀಕರಿಸಲಾಗಿದ್ದ ಅನುದಾನ, ಪಡೆದುಕೊಳ್ಳಲಾಗಿದ್ದ ಸಾಲ ಹಾಗೂ ಐಪಿಡಿಎಸ್ ಕಾರ್ಯಗತಗೊಳಿಸುವಿಕೆ ಕಡೆಗೆ ಭರಿಸಲಾಗಿದ್ದ ಸ್ವಂತ ಹಣಕಾಸಿನ ವಿವರಗಳನ್ನು ಈ ಕೆಳಗೆ ಕೋಷ್ಟಕದ ರೂಪದಲ್ಲಿ ನೀಡಲಾಗಿರುವುದು:

ಕೋಷ್ಟಕ ಸಂಖ್ಯೆ 1.1: ವಿಸಕಂವಾರು ಯೋಜನಾ ವೆಚ್ಚ ಸ್ವೀಕರಿಸಲಾಗಿದ್ದ ಅನುದಾನ, ಪಡೆದುಕೊಳ್ಳಲಾಗಿದ್ದ ಸಾಲ ಹಾಗೂ ಕಾರ್ಯಗತಗೊಳಿಸುವಿಕೆ ವೆಚ್ಚದ ವಿವರಗಳನ್ನು ತೋರಿಸುವ ತ:ಪ್ಪೆ

(₹ ಕೋಟಿಗಳಲ್ಲಿ)

ಕ್ರಮ ಸಂಖ್ಯೆ	ವಿಸಕಂ	ಮಂಜೂರಾಗಿದ್ದ ಯೋಜನಾ ವೆಚ್ಚ	ಯೋಜನೆಯ ಕಾರ್ಯಗತಗೊಳಿಸಲು ಭರಿಸಲಾದ ವೆಚ್ಚ	ಸ್ವೀಕರಿಸಲಾಗಿದ್ದ ಅನುದಾನ	ಪಡೆದುಕೊಳ್ಳಲಾಗಿದ್ದ ಸಾಲ	ಭರಿಸಲಾಗಿದ್ದ ಸ್ವಂತ ಹಣಕಾಸು
1	ಬೆಸ್ಕಾಂ	544.85	591.39	303.25	209.29	78.85
2	ಸೆಸ್ಕಾಂ	190.24	188.47	112.49	61.39	14.59
3	ಮೆಸ್ಕಾಂ	212.89	242.50	126.74	63.12	52.64
4	ಜೆಸ್ಕಾಂ	190.63	196.74	113.23	73.37	10.14
5	ಹೆಸ್ಕಾಂ	239.83	270.11	141.54	50.50	78.07
	ಒಟ್ಟು	1,378.44	1,489.21	797.25	457.67	234.29

ಮೂಲ: ವಿಸಕಂಗಳು ಒದಗಿಸಿದ ಮಾಹಿತಿಯಂತೆ


³ ಅಕ್ಟೋಬರ್ 2015 ಬೆಸ್ಕಾಂನಿಂದ, ಸೆಸ್ಕಾಂನಿಂದ ಮತ್ತು ಮೆಸ್ಕಾಂನಿಂದ, ನವಂಬರ್ 2015 ಜೆಸ್ಕಾಂನಿಂದ ಮತ್ತು ಫೆಬ್ರವರಿ 2016 ಹೆಸ್ಕಾಂನಿಂದ.

⁴ ಬೆಸ್ಕಾಂ - ಮಾರ್ಚ್ 2019, ಮೆಸ್ಕಾಂ - ಜೂನ್ 2019 ಮತ್ತು ಸೆಸ್ಕಾಂ, ಹೆಸ್ಕಾಂ ಮತ್ತು ಜೆಸ್ಕಾಂ - ಡಿಸೆಂಬರ್ 2019.

1.3 ಸಾಂಸ್ಥಿಕ ರಚನೆ

ಯೋಜನೆಯ ಕಾರ್ಯಗತಗೊಳಿಸುವಿಕೆಗಾಗಿ ಮತ್ತು ಕಾರ್ಯಾಚರಣೆಗೊಳಿಸುವ ಸಲುವಾಗಿ ಸಾಂಸ್ಥಿಕ ರಚನೆಯನ್ನು ಈ ಕೆಳಗಿನ ರೇಖಾಚಿತ್ರದಲ್ಲಿ ತೋರಿಸಲಾಗಿರುವುದು:

ರೇಖಾಚಿತ್ರ ಸಂಖ್ಯೆ 1.1: ಸಾಂಸ್ಥಿಕ ರಚನೆ



1.4 ಲೆಕ್ಕಪರಿಶೋಧನೆಯ ಉದ್ದೇಶಗಳು

ಈ ಕೆಳಗಿನ ಅಂಶಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ಕೈಗೆತ್ತಿಕೊಳ್ಳಲಾಯಿತು:

- ಯೋಜನೆಯ ಹಣಕಾಸು ಹೂಡಿಕೆ ಮಾದರಿಗೆ ವಿಸಕಂಗಳು ಬದ್ಧವಾಗಿದ್ದವೆ ಹಾಗೂ ಮಿತವ್ಯಯ ರೀತಿಯಲ್ಲಿ ಹಣಕಾಸಿನ ನಿರ್ವಹಣೆ ಸಾಧ್ಯವಾಯಿತೆ;

- ii. ಯೋಜನೆಯ ಭಾಗಗಳನ್ನು ಕ್ಷೇತ್ರದ ಅಗತ್ಯಗಳ ಅನುಸಾರ ಹಾಗೂ ಯೋಜನೆಯ ಮಾರ್ಗಸೂಚಿಗಳ ಅನುಸಾರ ಪೂರ್ವಭಾವಿಯಾಗಿ ಯೋಜಿಸಲಾಗಿದ್ದಿತೆ;
- iii. ಕಾಮಗಾರಿಗಳನ್ನು ಯೋಜನೆಯ ಉದ್ದೇಶಗಳನ್ನು ಸಾಧಿಸುವ ಸಲುವಾಗಿ ಸಮಯೋಚಿತ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದ್ದಿತೆ ಹಾಗೂ ತಕ್ಕದಾದ ರೀತಿಯಲ್ಲಿ ಕಾರ್ಯತತ್ಪರತೆಯಿಂದ ಕಾರ್ಯಗತಗೊಳಿಸಲಾಗಿದ್ದಿತೆ;
- iv. ಅದರ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಯೋಜನೆಯನ್ನು ನಿಯತವಾಗಿ ಮೇಲ್ವಿಚಾರಣೆ ಮಾಡಲಾಗಿದ್ದಿತೆ.

1.5 ಲೆಕ್ಕಪರಿಶೋಧನಾ ಮಾನದಂಡ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧನಾ ಮಾನದಂಡಕ್ಕೆ ಈ ಕೆಳಗಿನವುಗಳು ಪ್ರಮುಖ ಮೂಲಗಳಾಗಿದ್ದವು:

- ಇಂಧನ ಮಂತ್ರಾಲಯ, ಭಾರತ ಸರ್ಕಾರ ಮತ್ತು ಪಿಎಫ್‌ಸಿ ನೀಡಿರುವ ಯೋಜನಾ ಮಾರ್ಗಸೂಚಿಗಳು;
- ಅನುಮೋದಿತ ಅಗತ್ಯತೆ ನಿರ್ಧಾರಣಾ ದಾಖಲೆ (ಎನ್‌ಎಡಿ) ಹಾಗೂ ಸವಿವರ ಯೋಜನಾ ವರದಿಗಳು (ಡಿಪಿಆರ್);
- ಪಿಎಫ್‌ಸಿ, ರಾಜ್ಯ ಸರ್ಕಾರ ಮತ್ತು ವಿಸಕಂಗಳ ನಡುವಿನ ತ್ರಿಪಕ್ಷೀಯ ಒಡಂಬಡಿಕೆ;
- ಯೋಜನೆಯ ಬಗ್ಗೆ ಇಂಧನ ಮಂತ್ರಾಲಯ, ಪಿಎಫ್‌ಸಿ, ಕರ್ನಾಟಕ ಸರ್ಕಾರ ಮತ್ತು ವಿಸಕಂಗಳು ನೀಡಿರುವ ನಿರ್ದೇಶನಗಳು/ ಸುತ್ತೋಲೆಗಳು/ ಆದೇಶಗಳು/ ಕೈಪಿಡಿಗಳು/ ಮಾರ್ಗಸೂಚಿಗಳು. ವಿಸಕಂಗಳ ತಾಂತ್ರಿಕ ಸಮಿತಿ ಮತ್ತು ನಿರ್ದೇಶಕರುಗಳ ಮಂಡಳಿ/ ಉಪ ಸಮಿತಿ ಸಭೆಗಳ ನಿರ್ಣಯಗಳು
- ಸಾಮಾನ್ಯ ಹಣಕಾಸು ನಿಯಮಗಳು (ಜಿಎಫ್‌ಆರ್), ಗುತ್ತಿಗೆ ಒಡಂಬಡಿಕೆಗಳು, ಪ್ರಮಾಣಕ ಬಿಡ್ಡು ದಾಖಲೆಗಳು ಮತ್ತು ಮಂಜೂರಾತಿ ಆದೇಶಗಳು ಮತ್ತು
- ಸಾರ್ವಜನಿಕ ಖರೀದಿಗಳು ಮತ್ತು ಸೇವೆಗಳನ್ನು ಪಡೆಯುವಲ್ಲಿ ಪಾರದರ್ಶಕತೆ ಅಧಿನಿಯಮ (ಕೆಟಿಪಿಪಿ) 1999 ಮತ್ತು ಸಾರ್ವಜನಿಕ ಖರೀದಿಗಳು ಮತ್ತು ಸೇವೆಗಳನ್ನು ಪಡೆಯುವಲ್ಲಿ ಪಾರದರ್ಶಕತೆ ನಿಯಮಗಳು (ಕೆಟಿಪಿಪಿ) 2000.

1.6 ಲೆಕ್ಕಪರಿಶೋಧನೆಯ ವ್ಯಾಪ್ತಿ ಮತ್ತು ವಿಧಾನ

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು 2014-15ರಿಂದ 2022-23ರ ಅವಧಿಯಲ್ಲಿನ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐಪಿಡಿಎಸ್) ವ್ಯವಹಾರಗಳನ್ನು ವ್ಯಾಪಿಸಿದಂತೆ ಎಲ್ಲಾ ಐದು ವಿಸಕಂಗಳಲ್ಲಿ ನಡೆಸಲಾಯಿತು. ಲೆಕ್ಕಪರಿಶೋಧನೆಯು ಐಡಿಇಎ ತಂತ್ರಾಂಶ ಅನ್ವಯದ ಮೂಲಕ ಬದಲಾಯಿಸುವಿಕೆ ಮಾದರಿಯೊಂದಿಗೆ ಗಾತ್ರಕ್ಕೆ ಸಂಭಾವ್ಯತೆ ಅನುಗುಣ (ಪಿಪಿಎಸ್‌ಡಬ್ಲ್ಯು.ಒಆರ್) ವಿಧಾನವನ್ನು ಉಪಯೋಗಿಸಿಕೊಂಡು ಯೋಜನೆಯ ವ್ಯವಹಾರಗಳ ಶೇಕಡಾ 25ರಷ್ಟು ಮಾದರಿ ಆಯ್ಕೆ ಮಾಡಿಕೊಂಡಿತು. ಆಯ್ಕೆ ಮಾಡಿಕೊಳ್ಳಲಾದ ಮಾದರಿಯ ವಿವರಗಳನ್ನು **ಅನುಬಂಧ-1** ರಲ್ಲಿ ನೀಡಲಾಗಿರುವುದು. ಈ ಕೆಳಗಿನ ಕೋಷ್ಟಕವು ಮಾದರಿ ವಿಧಾನವನ್ನು ತೋರಿಸುತ್ತದೆ:

ಕೋಷ್ಟಕ ಸಂಖ್ಯೆ 1.2: ಆಯ್ಕೆ ಮಾಡಿಕೊಳ್ಳಲಾಗಿರುವ ಮಾದರಿಯ ವಿವರಗಳು

ಕ್ರಮ ಸಂಖ್ಯೆ	ವಿಸಕಂ	ಪ್ರವರ್ಗ	ಮಾದರಿಯ ಗಾತ್ರ ⁵
1	ಬೆಸ್ಕಾಂ	ವಿಭಾಗ/ ಪಟ್ಟಣ	30ರ ಪೈಕಿ 10 ಪಟ್ಟಣಗಳನ್ನು ವ್ಯಾಪಿಸಿದಂತೆ 8 ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
2	ಸೆಸ್ಕಾಂ		18ರ ಪೈಕಿ 13 ಪಟ್ಟಣಗಳನ್ನು ವ್ಯಾಪಿಸಿದಂತೆ 5 ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
3	ಮೆಸ್ಕಾಂ		13ರ ಪೈಕಿ 6 ಪಟ್ಟಣಗಳನ್ನು ವ್ಯಾಪಿಸಿದಂತೆ 3 ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
4	ಜೆಸ್ಕಾಂ		16ರ ಪೈಕಿ 10 ಪಟ್ಟಣಗಳನ್ನು ವ್ಯಾಪಿಸಿದಂತೆ 4 ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.
5	ಹೆಸ್ಕಾಂ		25ರ ಪೈಕಿ 22 ಪಟ್ಟಣಗಳನ್ನು ವ್ಯಾಪಿಸಿದಂತೆ 7 ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಲೆಕ್ಕಪರಿಶೋಧನೆಯು ಇಂಧನ ಇಲಾಖೆ, ಸಾಂಸ್ಥಿಕ ಕಚೇರಿಗಳು ಮತ್ತು ವಿಸಕಂಗಳ ಆಯ್ಕೆ ವಿಭಾಗೀಯ/ಉಪ-ವಿಭಾಗೀಯ ಕಚೇರಿಗಳು ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ (ಕೆಪಿಟಿಸಿಎಲ್) ಸಾಂಸ್ಥಿಕ ಕಛೇರಿಯಲ್ಲಿ ನಿರ್ವಹಿಸಲಾಗಿದ್ದಂತಹ ದಾಖಲೆಗಳನ್ನು ಪರಿಶೀಲಿಸಿತು. ಲೆಕ್ಕಪರಿಶೋಧನಾ ವಿಧಾನವು ಲೆಕ್ಕಪರಿಶೋಧನಾ ಕೋರಿಕೆಗಳು ಮತ್ತು ಲೆಕ್ಕಪರಿಶೋಧನಾ ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹಣೆಯನ್ನೂ ಒಳಗೊಂಡಿದ್ದಿತು, ಯೋಜನೆಯ ಅಡಿಯಲ್ಲಿ ಸೃಷ್ಟಿಸಲಾಗಿರುವ ಆಸ್ತಿಗಳನ್ನು ಆಯ್ಕೆ ವಿಭಾಗಗಳಲ್ಲಿ ಮಾದರಿ ಆಯ್ಕೆ ಆಧಾರದಲ್ಲಿ ವಿಸಕಂಗಳ ಸಿಬ್ಬಂದಿಯೊಂದಿಗೆ ಭೌತಿಕ ಪರಿಶೀಲನೆಗಳನ್ನು ಮಾಡಲಾಯಿತು. ಆಸ್ತಿಗಳ ಭೌತಿಕ ಪರಿಶೀಲನೆಯಲ್ಲಿ ಹಾಗೂ ಒಟ್ಟಾರೆ ತಾಂತ್ರಿಕ ಮತ್ತು ವಾಣಿಜ್ಯ (ಎಟಿ ಅಂಡ್ ಸಿ) ನಷ್ಟಗಳ ಸವಿವರ ಪರಿಶೀಲನೆಗಾಗಿ ತಾಂತ್ರಿಕ ಸಲಹೆಗಾರರ ಸೇವೆಗಳನ್ನು ಲೆಕ್ಕಪರಿಶೋಧನೆಯ ಸಹಾಯಕ್ಕಾಗಿ ಉಪಯೋಗಿಸಿಕೊಳ್ಳಲಾಯಿತು.

ಕರ್ನಾಟಕದಲ್ಲಿ ವಿಸಕಂಗಳಿಗೆ ಅನುದಾನಗಳ ಮಂಜೂರಾತಿ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಪಿಎಫ್‌ಸಿಯ ದಾಖಲೆಗಳನ್ನೂ ಸಹ ಪರಿಶೀಲಿಸಲಾಯಿತು.

ಒಂದು ಪ್ರವೇಶಮಟ್ಟದ ಸಭೆಯನ್ನು 22 ಜುಲೈ 2023ರಂದು ನಡೆಸಲಾಯಿತು, ಆ ಸಭೆಯಲ್ಲಿ ಲೆಕ್ಕಪರಿಶೋಧನೆಯ ಉದ್ದೇಶಗಳು, ಮಾನದಂಡ, ವ್ಯಾಪ್ತಿ ಮತ್ತು ಮಾದರಿ ಆಯ್ಕೆಗಳ ಬಗ್ಗೆ ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಾಯಿತು. ಕರಡು ಕಾರ್ಯನಿರ್ವಹಣಾ ಲೆಕ್ಕಪರಿಶೋಧನಾ ವರದಿಯನ್ನು ಸರ್ಕಾರಕ್ಕೆ / ಇಲಾಖೆಗೆ ಆಗಸ್ಟ್ 2024ರಲ್ಲಿ ನೀಡಲಾಯಿತು ಹಾಗೂ ಸರ್ಕಾರವು ಅಕ್ಟೋಬರ್ 2024ರಲ್ಲಿ ವಿಸಕಂಗಳು ಲೆಕ್ಕಪರಿಶೋಧನಾ ವರದಿಗೆ ನೀಡಿದ್ದಂತಹ ಉತ್ತರಗಳನ್ನು ಅನುಮೋದಿಸಿ ಕಳುಹಿಸಿದ್ದಿತು. ಎಲ್ಲೆಲ್ಲಿ ಅಗತ್ಯವಿದ್ದಿತೋ ಅಂತಹ ಕಡೆಗಳಲ್ಲಿ ಉತ್ತರಗಳನ್ನು ವರದಿಯಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳಲಾಯಿತು. ನಿಗಮನ ಮಟ್ಟದ ಸಭೆಯನ್ನು 4 ನವೆಂಬರ್ 2024ರಂದು ನಡೆಸಲಾಯಿತು ಹಾಗೂ ಆ ಸಭೆಯಲ್ಲಿ ವರದಿಯ ಬಗ್ಗೆ ಚರ್ಚಿಸಲಾಯಿತು. ಸರ್ಕಾರವು ಲೆಕ್ಕಪರಿಶೋಧನೆಯ ಎಲ್ಲಾ ಶಿಫಾರಸುಗಳನ್ನು ಒಪ್ಪಿಕೊಂಡಿದ್ದಿತು.

1.7 ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಅಂಶಗಳು

ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿರುವ ಅಂಶಗಳನ್ನು ಈ ಕೆಳಗಿನ ಅಧ್ಯಾಯಗಳಲ್ಲಿ ಸಂಯೋಜನೆಗೊಳಿಸಲಾಗಿರುವುದು, ಅವೆಂದರೆ :

- ಅಧ್ಯಾಯ II: ಹಣಕಾಸು ನಿರ್ವಹಣೆ.
- ಅಧ್ಯಾಯ III: ಯೋಜನೆಯ ಪೂರ್ವಭಾವಿ ಯೋಜನೆ ಮತ್ತು ಅನುಷ್ಠಾನ.
- ಅಧ್ಯಾಯ IV: ಮೇಲ್ವಿಚಾರಣೆ.

⁵ ಕಾಮಗಾರಿಗಳನ್ನು ವೃತ್ತವಾರು ನೀಡಲಾಗಿದ್ದಿತ್ತಾದ್ದರಿಂದ ಹಾಗೂ ಪ್ರತಿ ಕಾಮಗಾರಿ ಆದೇಶಗಳನ್ನು ವಿಭಾಗಗಳಿಂದ ನೀಡಲಾಗಿದ್ದಿತ್ತಾದ್ದರಿಂದ, ವಿಭಾಗಗಳು ಮಾದರಿ ಆಯ್ಕೆಗಾಗಿ ಪರಿಗಣಿಸಲಾದಂತಹ ಪ್ರಮುಖ ಘಟಕಗಳಾಗಿದ್ದವು.

1.8 ಕೃತಜ್ಞತೆಗಳು

ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯನ್ನು ನಡೆಸಲು ಅನುಕೂಲ ಕಲ್ಪಿಸುವಲ್ಲಿ ಕರ್ನಾಟಕ ಸರ್ಕಾರದ ಇಂಧನ ಇಲಾಖೆ, ವಿಸಕಂಗಳು ಮತ್ತು ಕವಿಪ್ರನಿನಿದ ಆಡಳಿತ ಮಂಡಳಿಗಳು ನೀಡಿದ ಸಹಕಾರ ಮತ್ತು ಸಹಾಯಕ್ಕಾಗಿ ಲೆಕ್ಕಪರಿಶೋಧನೆಯು ಈ ಮೂಲಕ ತನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತಿರುವುದು.